



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

| | | |
|------------------------|--|-------------------|
| ಭಾಗ - ೪ಎ Part - IVA | ಬೆಂಗಳೂರು, ಮಂಗಳವಾರ, ೨೯, ಅಕ್ಟೋಬರ್, ೨೦೨೪(ಕಾರ್ತಿಕ, ೦೭, ಶಕವರ್ಷ, ೧೯೪೬) BENGALURU, TUESDAY, 29, OCTOBER, 2024(KARTHIKA, 07, SHAKAVARSHA, 1946) | ಸಂ. ೫೦೪ No.504 |
|------------------------|--|-------------------|

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ

ಸಂಖ್ಯೆ: ಸಂವ್ಯಶಾಇ 60 ರಾಶಾಪು 2024

ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ,
ಬೆಂಗಳೂರು, ದಿನಾಂಕ: 29.10.2024.

ಅಧಿಸೂಚನೆ

The Karnataka State Servants (Determination of Age) Act, 1974 (Karnataka Act 22 of 1974) ಇದರ ಅಧಿಕೃತ ಕನ್ನಡ ಭಾಷಾಂತರವನ್ನು the Kannada Language Comprehensive Development Act, 2022ರ ಪ್ರಕರಣ 6(1)ರ ಅಡಿಯಲ್ಲಿ ರಾಜ್ಯಪಾಲರ ಅಧಿಕಾರದ ಮೇರೆಗೆ ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಪತ್ರಿಕೆಯಲ್ಲಿ (ಭಾಗ-IV A) ಪ್ರಕಟಿಸಲು ಆದೇಶಿಸಲಾಗಿದೆ,-

ಕರ್ನಾಟಕ ರಾಜ್ಯ ನೌಕರರ (ವಯೋ ನಿರ್ಧರಣೆ) ಅಧಿನಿಯಮ, 1974

ಪ್ರಕರಣಗಳ ಅನುಕ್ರಮಣಿಕೆ

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

ಪ್ರಕರಣಗಳು:

1. ಸಂಕ್ಷಿಪ್ತ ಹೆಸರು
2. ಪರಿಭಾಷೆ
3. ರಾಜ್ಯ ಸೇವೆಗಳಿಗೆ ಸೇರಿದ ಮೇಲೆ ವಯಸ್ಸನ್ನು ಖಚಿತಪಡಿಸಿಕೊಳ್ಳುವಿಕೆ
4. ಈ ಅಧಿನಿಯಮದ ಮೇರೆಗೆ ಮಾರ್ಪಾಟು ಮಾಡುವುದರ ಹೊರತು ವಯಸ್ಸನ್ನು ಮಾರ್ಪಾಟು ಮಾಡಲು ನಿಷೇಧ
5. ರಾಜ್ಯ ನೌಕರರ ವಯಸ್ಸಿನಲ್ಲಿ ಮತ್ತು ಜನ್ಮ ದಿನಾಂಕದಲ್ಲಿ ಮಾರ್ಪಾಟು ಮಾಡುವುದು
6. ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಗೆ ನಿಷೇಧ.

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

1974ರ ಅಧಿನಿಯಮ ಸಂಖ್ಯೆ 22.- ಕರ್ನಾಟಕ ಆರ್ಥಿಕ ಸಂಹಿತೆಯ 404ನೆಯ ಅನುಚ್ಛೇದದಲ್ಲಿ ಇರುವ ಉಪಬಂಧಗಳಲ್ಲಿ ಜನನ ರಿಜಿಸ್ಟ್ರಿನ ಅಥವಾ ಬ್ಯಾಪ್ಟಿಸ್ಮಲ್ ರಿಜಿಸ್ಟ್ರರು ಅಥವಾ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರ, ಅಫಿಡೆವಿಟಿ ಇತ್ಯಾದಿಗಳಿಂದ ದೃಢೀಕೃತ ಉದ್ಭೂತ ಭಾಗಗಳಿಂದ ಕೆಲವು ದಸ್ತಾವೇಜುಗಳನ್ನು ನೋಡಿ, ಓದಿ ಜನ್ಮ ದಿನಾಂಕವನ್ನು ಖಚಿತಪಡಿಸಿಕೊಳ್ಳುವ ಕಾರ್ಯವಿಧಾನವನ್ನು ಗೊತ್ತುಪಡಿಸಲಾಗಿದೆ.

ಕರ್ನಾಟಕ ಆರ್ಥಿಕ ಸಂಹಿತೆಯ ಉಪಬಂಧಗಳನ್ನು ಭಾರತ ಸಂವಿಧಾನದ ಮೇರೆಗೆ ಕಲ್ಪಿಸಿದ್ದರೂ, ಸರ್ಕಾರಿ ನೌಕರರ ವಯೋನಿವೃತ್ತಿಯ ದಿನಾಂಕವನ್ನು ಖಚಿತಪಡಿಸಿಕೊಳ್ಳುವ ವಿಷಯದಲ್ಲಿ ಜನ್ಮ ದಿನಾಂಕವನ್ನು ಸಿವಿಲ್ ನ್ಯಾಯಾಲಯಗಳು ನಿರ್ಧರಿಸದಂತೆ ಹೊರತುಪಡಿಸುವ ಬಲ ಆ ಉಪಬಂಧಗಳಿಗೆ ಇಲ್ಲ. ಹೀಗಾಗಿ ವಯೋನಿವೃತ್ತಿ ದಿನಾಂಕಕ್ಕೆ ಮುಂಚೆ, ಯಾವಾಗಲೋ ತಮ್ಮ ಜನ್ಮ ದಿನಾಂಕಗಳನ್ನು ಪುನಃ ಖಚಿತಪಡಿಸಿಕೊಳ್ಳುವುದಕ್ಕೆ ಸರ್ಕಾರಿ ನೌಕರರಿಗೆ ದಾವೆಗಳನ್ನು ಹೂಡಲು ಆಸ್ಪದವಾಗಿದೆ. ಮತ್ತು ಕೆಲವು ಪ್ರಕರಣಗಳಲ್ಲಿ ಜನ್ಮ ದಿನಾಂಕವನ್ನು ಖಚಿತಪಡಿಸಲು ಡಿಕ್ರಿಗಳು ಆಗಿವೆ. ಹಾಗಾಗಿ ಕರ್ನಾಟಕ ಆರ್ಥಿಕ ಸಂಹಿತೆಯ 404ನೇ ಅನುಚ್ಛೇದದ ಮೇರೆಗೆ ಖಚಿತಪಡಿಸಿಕೊಂಡಿದ್ದ ಜನ್ಮ ದಿನಾಂಕ ಹಲವು ಪ್ರಕರಣಗಳಲ್ಲಿ ಬೇರೆಯದೇ ಆಗಿದೆ.

ಸೇವೆಯ ಉದ್ದೇಶಗಳಿಗಾಗಿ ನೌಕರನ ವಯಸ್ಸನ್ನು ಎಲ್ಲ ಸುಸಂಗತ ದಾಖಲೆಗಳನ್ನು ಸರ್ಕಾರವು ಪರಿಗಣನೆಗೆ ತೆಗೆದುಕೊಂಡೇ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಅಧಿಕಾರವನ್ನು ಸರ್ಕಾರದಲ್ಲಿ ನಿಹಿತಗೊಳಿಸುವುದು ಮತ್ತು ಭಾರತ ಸಂವಿಧಾನದ 235ನೇ ಅನುಚ್ಛೇದದ ಮೇರೆಗೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟು ಕೆಲಸ ಮಾಡುತ್ತಿರುವ ನೌಕರನಾಗಿದ್ದರೆ ಆ ಅಧಿಕಾರವನ್ನು ಉಚ್ಚ ನ್ಯಾಯಾಲಯದಲ್ಲಿ ನಿಹಿತಗೊಳಿಸುವುದು ಮತ್ತು ಈ ವಿಷಯದಲ್ಲಿ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಹೊರತುಪಡಿಸುವುದು ಅವಶ್ಯಕವೆಂದು ಭಾವಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV2 (ಎ) ಸಂಖ್ಯೆ: 308. ದಿನಾಂಕ: 28.03.1973ರ ಪುಟ 6 ರಲ್ಲಿ ಪ್ರಕಟಿಸಲಾಗಿದೆ)

II

1977ರ ತಿದ್ದುಪಡಿ ಅಧಿನಿಯಮ ಸಂಖ್ಯೆ 22.- 1974ರ ಕರ್ನಾಟಕ ರಾಜ್ಯ (ವಯೋ ನಿರ್ಧರಣೆ) ಅಧಿನಿಯಮವು, ಸರ್ಕಾರಿ ನೌಕರರ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಖಚಿತಪಡಿಸಿಕೊಳ್ಳುವ ವಿಷಯಗಳಲ್ಲಿ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ನಿಷೇಧಿಸಿದೆ. ಆದರೆ ಕೆಲವು ಪ್ರಕರಣಗಳಲ್ಲಿ ವ್ಯಕ್ತಿಗಳು ಸರ್ಕಾರಿ ಸೇವೆಗೆ ಸೇರುವುದಕ್ಕೂ ಮುಂಚೆ ಅವರ ವಯಸ್ಸಿಗೆ ಸಂಬಂಧಪಟ್ಟಂತೆ ನ್ಯಾಯಾಲಯಗಳಿಂದ ಘೋಷಣೆಗಳನ್ನು ಪಡೆದುಕೊಂಡು ಅವರ ಜನ್ಮ ದಿನಾಂಕದ ಮತ್ತು ವಯಸ್ಸಿನ ರುಜುವಾತೆಂದು ಅವುಗಳನ್ನು ಹಾಜರುಪಡಿಸುತ್ತಾರೆ. ಪರಿಶೀಲನೆ ಮಾಡದೆಯೇ ಅಂಥ ಘೋಷಣೆಗಳನ್ನು ಒಪ್ಪಿಕೊಳ್ಳುವುದು ಸರಿಯಾಗಲಾರದು, ಏಕೆಂದರೆ ಈ ಪ್ರಕರಣಗಳಲ್ಲಿ ಸರಿಯಾಗಿ ವಾದಗಳ ಮಂಡನೆ ಆಗದೆಯೇ ಅಂಥ ಘೋಷಣೆಗಳು ಹೊರಬಂದಿರುವ ಸಾಧ್ಯತೆ ಇರುತ್ತದೆ. ವಾದಿಯು ಸರ್ಕಾರಿ ನೌಕರನೇ ಅಲ್ಲವಾದ್ದರಿಂದ ಸರ್ಕಾರದ ಹಿತಾಸಕ್ತಿಗಳಿಗೆ ಅಂಥವು ಸಂಬಂಧಪಡುವುದೇ ಇಲ್ಲ.

ಅಂಥ ಪ್ರಕರಣಗಳಲ್ಲಿ ಪ್ರತಿಯೊಂದು ದಾವೆಯಲ್ಲೂ ಸರ್ಕಾರವು ಒಂದು ಪಕ್ಷಕಾರವಾಗಿದ್ದರೂ ಆ ಪ್ರಕರಣಗಳಲ್ಲಿ ಸರ್ಕಾರದ ಹಿತಾಸಕ್ತಿಗಳು ನೇರವಾಗಿ ಒಳಗೊಂಡಿರುವುದಿಲ್ಲವಾದ್ದರಿಂದ ಸರಿಯಾಗಿ ವಾದ ಮಂಡನೆಗಳು ಆಗದೇ ಇರಬಹುದು.

ಆದ್ದರಿಂದ, ಸರ್ಕಾರಿ ಸೇವೆಗೆ ಸೇರುವುದಕ್ಕೂ ಮುಂಚೆ ಆ ವ್ಯಕ್ತಿಯು ಪಡೆದುಕೊಂಡಿರುವ ಡಿಕ್ರಿಗೆ ಸರ್ಕಾರ ಬದ್ಧವಾಗಿರಬೇಕಾಗಿಲ್ಲವೆಂದು ಮತ್ತು ಅಂಥ ವ್ಯಕ್ತಿಯ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಸರ್ಕಾರಿ ಸೇವೆಗೆ ಆ ವ್ಯಕ್ತಿಯು ಸೇರಿದ ನಂತರ ಅಧಿನಿಯಮಕ್ಕೆ ಅನುಸಾರವಾಗಿ ಖಚಿತಪಡಿಸಿಕೊಳ್ಳತಕ್ಕದ್ದೆಂದು ಅಧಿನಿಯಮಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV 2ಎ ಸಂಖ್ಯೆ: 534. ದಿನಾಂಕ: 08.07.1977ರ ಪುಟ 3 ರಲ್ಲಿ ಪ್ರಕಟಿಸಲಾಗಿದೆ)

III

1982ರ ತಿದ್ದುಪಡಿ ಅಧಿನಿಯಮ ಸಂಖ್ಯೆ 22.- ಕರ್ನಾಟಕ ರಾಜ್ಯ ನೌಕರರ (ವಯೋ ನಿರ್ಧರಣೆ) ಅಧಿನಿಯಮ, 1974ರ 3ನೇ ಪ್ರಕರಣದಲ್ಲಿ, ವ್ಯಕ್ತಿಯು ರಾಜ್ಯ ಸೇವೆಗೆ ಸೇರಿದ ನಂತರ ಆತನ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಖಚಿತಪಡಿಸಿಕೊಳ್ಳುವಾಗ ಮತ್ತು ಒಪ್ಪಿಕೊಳ್ಳುವಾಗ ಮತ್ತು ಸಂಬಂಧಪಟ್ಟ ನೇಮಕ ಪ್ರಾಧಿಕಾರವು ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಗೊತ್ತುಪಡಿಸಲಾಗಿದೆ. ಜನನ ರಿಜಿಸ್ಟ್ರರಿನ ಅಥವಾ ಬ್ಯಾಪ್ಟಿಸ್ಮಲ್ ರಿಜಿಸ್ಟ್ರರನ ಉದ್ಘಾತ ಭಾಗ, ಮೂಲ ಜಾತಕ ಮುಂತಾದಂಥ ಹಲವಾರು ದಾಖಲೆಗಳ ಆಧಾರದ ಮೇಲೆ ಅಥವಾ ಜನನ ಕಾಲವು ಮತ್ತು ಜನ್ಮ ದಿನಾಂಕವು ಶಾಲೆಯ ಅಥವಾ ಕಾಲೇಜಿನ ದಾಖಲೆಗಳು ಮುಂತಾದುವುಗಳಲ್ಲಿ ಮಾಡಿರುವ ನಮೂದುಗಳೊಂದಿಗೆ ತಾಳೆ ಆಗಿರುವುದರ ಮೇಲೆ ನೇಮಕ ಪ್ರಾಧಿಕಾರವು ರಾಜ್ಯ ನೌಕರನ ವಯಸ್ಸನ್ನು ಖಚಿತಪಡಿಸಿಕೊಳ್ಳುವುದನ್ನು ಮತ್ತು ಜನನ ದಿನಾಂಕವನ್ನು ಒಪ್ಪಿಕೊಳ್ಳುವುದನ್ನು ಪರಿಗಣಿಸಬೇಕಾಗುತ್ತದೆ, ಮತ್ತು ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.

2. ಅನುಸರಿಸಬೇಕಾದ ಕಾರ್ಯವಿಧಾನಗಳು ವ್ಯಾಪಕವಾಗಿದೆ. ಈ ಉಪಬಂಧದ ದುರುಪಯೋಗ ಸಾಧ್ಯತೆಯಷ್ಟೇ ಅಲ್ಲ ಅರ್ಜಿದಾರನ ವಯಸ್ಸನ್ನು ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ಖಚಿತಪಡಿಸಿಕೊಂಡಿಲ್ಲ ಎಂಬ ಆಧಾರದ ಮೇಲೆ ಜನ್ಮ ದಿನಾಂಕದಲ್ಲಿ ಮಾಪಾಟು ಮಾಡಲು 5ನೇ ಪ್ರಕರಣದ ಮೇರೆಗೆ ಅನೇಕ ಸಂಖ್ಯೆಯ ಅರ್ಜಿಗಳು ಬಂದಿರುವ ನಿದರ್ಶನ ಸಹ ಇದೆ. ಆದ್ದರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಥವಾ ಅದಕ್ಕೆ ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವ್ಯಕ್ತಿಗಳಾಗಿದ್ದರೆ ಎಸ್.ಎಸ್.ಎಲ್.ಸಿ ಸರ್ಟಿಫಿಕೇಟಿನಲ್ಲಿ ಅಥವಾ ನೇಮಕಾತಿಯ ಉದ್ದೇಶಗಳಿಗಾಗಿ ವಯಸ್ಸಿನ ರುಜುವಾತೆಂದು ಅಂಗೀಕರಿಸಿರುವ ಎಸ್.ಎಸ್.ಎಲ್.ಸಿ ಗೆ ತತ್ಸಮಾನವಾದ ಯಾವುದೇ ಇತರ ಪರೀಕ್ಷೆಯ ಸರ್ಟಿಫಿಕೇಟಿನಲ್ಲಿ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಇರುವ ನಮೂದುಗಳ ಆಧಾರದ ಮೇಲೆ ರಾಜ್ಯ ನೌಕರರ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಒಪ್ಪಿಕೊಳ್ಳುವುದಕ್ಕೆ ಉಪಬಂಧ ಕಲ್ಪಿಸಲು ಅಧಿನಿಯಮದ (3)ನೇ ಪ್ರಕರಣವನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV 2ಎ ಸಂಖ್ಯೆ: 215. ದಿನಾಂಕ: 19-03-1982 ಪುಟ 3ರಲ್ಲಿ ಪ್ರಕಟಿಸಲಾಗಿದೆ).

IV

1984ರ ತಿದ್ದುಪಡಿ ಅಧಿನಿಯಮ ಸಂಖ್ಯೆ 13.- ಕರ್ನಾಟಕ ರಾಜ್ಯ ನೌಕರರ (ವಯೋ ನಿರ್ಧರಣೆ) ಅಧಿನಿಯಮ, 1974ರ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಪ್ರಕಾರ, ರಾಜ್ಯ ಸಿವಿಲ್ ಸೇವೆಗಳಿಗೆ ವ್ಯಕ್ತಿಯು ಸೇರಿದಾಗ ಆ ರಾಜ್ಯ ನೌಕರನ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಖಚಿತಪಡಿಸಿಕೊಳ್ಳುವ ಅಧಿಕಾರವು ನೇಮಕ ಪ್ರಾಧಿಕಾರದಲ್ಲಿ ನಿಹಿತವಾಗಿದೆ. ಮುನ್ಸಿಫರುಗಳು ಸೇರಿದಂತೆ ನ್ಯಾಯಿಕ ಸೇವೆಗೆ ಸೇರುವವರಿಗೆ ರಾಜ್ಯಪಾಲರು ನೇಮಕ ಪ್ರಾಧಿಕಾರವಾಗಿರುತ್ತಾರೆ. ಹೀಗಾಗಿ ಮುನ್ಸಿಫ್ ಆಗಿ ನೇಮಕಗೊಂಡ ವ್ಯಕ್ತಿಗಳ ವಯಸ್ಸನ್ನು ಜನ್ಮ ದಿನಾಂಕವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಅದಕ್ಕೆ ರಾಜ್ಯಪಾಲರ ಅನುಮೋದನೆಯನ್ನು ಪಡೆಯಲಾಗುತ್ತದೆ.

ಎಫ್.ಆರ್ 1981 ಎಸ್.ಸಿ 561ರಲ್ಲಿ ವರದಿಯಾಗಿರುವ (ಬಿ.ಎಸ್ ಯಾದವ್ ವಿರುದ್ಧ ಹರಿಯಾಣ ರಾಜ್ಯ) ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿರುದರಿಂದಾಗಿ, ಸಾಮಾನ್ಯವಾಗಿ ಅನ್ವಯವಾಗುವಂಥ ನಿಯಮಗಳನ್ನು ರೂಪಿಸುವ ಸಲುವಾಗಿ ನ್ಯಾಯಿಕ ಅಧಿಕಾರಿಗಳ ಸೇವಾ ಷರತ್ತುಗಳನ್ನು ಗೊತ್ತುಪಡಿಸಲು ವಿಧಾನಮಂಡಲಕ್ಕೆ ಅಥವಾ ರಾಜ್ಯಪಾಲರಿಗೆ ಅಧಿಕಾರ ಇದ್ದರೂ, ಪ್ರತಿಯೊಬ್ಬ ನ್ಯಾಯಿಕ ಅಧಿಕಾರಿಯು ಸೇವಾ ಷರತ್ತುಗಳನ್ನು ಗೊತ್ತುಪಡಿಸುವ ಪ್ರಾಧಿಕಾರ ಯಾವುದೆಂದರೆ ಉಚ್ಚ ನ್ಯಾಯಾಲಯ. ಈ ತೀರ್ಪಿನಿಂದಾಗಿ ನ್ಯಾಯಿಕ ಅಧಿಕಾರಿಯ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಖಚಿತಪಡಿಸಿಕೊಳ್ಳುವ ಅಧಿಕಾರ ಉಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಸೇರುತ್ತದೆ. ಆದ್ದರಿಂದ ಸದರಿ ಅಧಿನಿಯಮದ 3ನೇ ಪ್ರಕರಣವನ್ನು ಸೂಕ್ತವಾಗಿ ತಿದ್ದುಪಡಿ ಮಾಡುವುದು ಅವಶ್ಯಕವೆಂದು ಭಾವಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ IV 2 (ಎ) ಸಂಖ್ಯೆ: 719. ದಿನಾಂಕ: 12-08-1983ರ ಪುಟ 2 ರಲ್ಲಿ ಪ್ರಕಟಿಸಲಾಗಿದೆ).

1974ರ ಕರ್ನಾಟಕ ಅಧಿನಿಯಮ ಸಂಖ್ಯೆ:22

(1974 ಜೂನ್ ಹದಿನೆಂಟನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ).

ಕರ್ನಾಟಕ ರಾಜ್ಯ ನೌಕರರ (ವಯೋ ನಿರ್ಧರಣೆ) ಅಧಿನಿಯಮ, 1974

(1974ರ ಜೂನ್ ಹದಿನೈದರಂದು ರಾಜ್ಯಪಾಲರ ಅನುಮತಿ ಪಡೆದಿದೆ)

(ಅಧಿನಿಯಮ ಸಂಖ್ಯೆಗಳು 1977ರ 22, 1982ರ 22 ಮತ್ತು 1984ರ 13ರ ಇವುಗಳ ಮೂಲಕ ತಿದ್ದುಪಡಿಯಾದಂತೆ)

ರಾಜ್ಯ ನೌಕರರ ವಯಸ್ಸನ್ನು ನಿರ್ಧರಿಸುವುದಕ್ಕೆ ಉಪಬಂಧ ಕಲ್ಪಿಸುವ ಅಧಿನಿಯಮ.

ರಾಜ್ಯ ನೌಕರರ ವಯಸ್ಸನ್ನು, ಅದು ಅವರ ಸೇವಾ ಷರತ್ತುಗಳಿಗೆ ಸಂಬಂಧಪಡುವಷ್ಟರ ಮಟ್ಟಿಗೆ ಖಚಿತಪಡಿಸಿಕೊಳ್ಳುವುದಕ್ಕಾಗಿ ಉಪಬಂಧ ಕಲ್ಪಿಸುವುದು ವಿಹಿತವಾಗಿರುವುದರಿಂದ:

ಇದು, ಭಾರತ ಗಣರಾಜ್ಯದ ಇಪ್ಪತ್ತೆರನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

1. ಸಂಕ್ಷಿಪ್ತ ಹೆಸರು.- ಈ ಅಧಿನಿಯಮವನ್ನು ಕರ್ನಾಟಕ ರಾಜ್ಯ ನೌಕರರ (ವಯೋ ನಿರ್ಧರಣೆ) ಅಧಿನಿಯಮ, 1974 ಎಂದು ಕರೆಯತಕ್ಕದ್ದು.

2. ಪರಿಭಾಷೆ.- ಈ ಅಧಿನಿಯಮದಲ್ಲಿ "ರಾಜ್ಯ ನೌಕರ" ಎಂದರೆ, ಕರ್ನಾಟಕ ರಾಜ್ಯ ಸಿವಿಲ್ ಸೇವೆಯಲ್ಲಿರುವ ಅಥವಾ ಕರ್ನಾಟಕ ರಾಜ್ಯದ ಅಧೀನದಲ್ಲಿರುವ ಸಿವಿಲ್ ಹುದ್ದೆಯನ್ನು ಧಾರಣ ಮಾಡಿರುವ ವ್ಯಕ್ತಿ.

3. ರಾಜ್ಯ ಸೇವೆಗಳಿಗೆ ಸೇರಿದ ಮೇಲೆ ವಯಸ್ಸಿನ ನಿರ್ಧರಣೆ.- (1) ಪ್ರತಿಯೊಬ್ಬ ವ್ಯಕ್ತಿಯು ರಾಜ್ಯ ನೌಕರನಾಗಿ ನೇಮಕಗೊಂಡಾಗ ಜನ್ಮ ದಿನಾಂಕದ ಸಹಿತ ತನ್ನ ವಯಸ್ಸನ್ನು ಘೋಷಿಸತಕ್ಕದ್ದು ಮತ್ತು ಅಂತಹ ಘೋಷಣೆಗೆ ಸಮರ್ಥನೆಯಾಗಿ ನೇಮಕ ಪ್ರಾಧಿಕಾರಕ್ಕೆ ದಸ್ತಾವೇಜೀಯ ರುಜುವಾತನ್ನು ಎಂದರೆ, ಜನನ ರಿಜಿಸ್ಟ್ರರಿನ ಅಥವಾ ಬ್ಯಾಪ್ಟಿಸ್ಮಲ್ ರಿಜಿಸ್ಟ್ರರಿನ, ಮೂಲ ಜಾತಕದ ಅಥವಾ ಜನನ ದಿನಾಂಕವು ಮತ್ತು ಜನನ ಕಾಲವು ಅದೇ ಕಾಲದಲ್ಲಿ ತಾಳೆಯಾಗುವಂಥವುಗಳ ದೃಢೀಕೃತ ಉದ್ಘಾತ ಭಾಗವನ್ನು, ಶಾಲೆಯ ಅಥವಾ ಕಾಲೇಜಿನ ದಾಖಲೆಗಳಲ್ಲಿ ಜನ್ಮ ದಿನಾಂಕವನ್ನು ತೋರಿಸುವ ನಮೂದುಗಳ ದೃಢೀಕೃತ ಪ್ರತಿಯನ್ನು ಅಥವಾ ಅಂಥ ನಮೂದುಗಳ ದೃಢೀಕೃತ ಉದ್ಘಾತ ಭಾಗಗಳನ್ನು ಒದಗಿಸತಕ್ಕದ್ದು:

ಪರಂತು ಅಂತಹ ದಸ್ತಾವೇಜು ಲಭ್ಯವಿಲ್ಲದಿರುವಾಗ, ಅದು ಲಭ್ಯವಾಗದಿರುವುದಕ್ಕೆ ಕಾರಣಗಳನ್ನು ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಘೋಷಿಸಲು ಸಮರ್ಥನೆ ಒದಗಿಸುವಂತೆ ನೇಮಕ ಪ್ರಾಧಿಕಾರವು ಕೇಳಬಹುದಾದಂಥ ಇತರ ದಸ್ತಾವೇಜೀಯ ರುಜುವಾತಿನ ಸಹಿತ ಒದಗಿಸತಕ್ಕದ್ದು.

(2) ನೇಮಕ ಪ್ರಾಧಿಕಾರವು ¹[ಯಾವುದೇ ನ್ಯಾಯಾಲಯದ ಯಾವುದೇ ತೀರ್ಪಿನಲ್ಲಿ, ಡಿಕ್ರಿಯಲ್ಲಿ ಅಥವಾ ಆದೇಶದಲ್ಲಿ ಏನೇ ಒಳಗೊಂಡಿದ್ದರೂ]¹ ರಾಜ್ಯ ನೌಕರನು ಹಾಜರುಪಡಿಸಿದ ರುಜುವಾತನ್ನು ಪರಿಗಣಿಸಿದ ನಂತರ ಮತ್ತು ಸೂಕ್ತವೆಂದು ಅದು ಭಾವಿಸಿದ ವಿಚಾರಣೆಯನ್ನು ಮಾಡಿದ ತರುವಾಯ, ಸರಿಯಾದ ವಯಸ್ಸು ಮತ್ತು ಜನ್ಮ ದಿನಾಂಕವೆಂದು ಅದು ಅಭಿಪ್ರಾಯಕ್ಕೆ ಬಂದಿರುವಂಥ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಒಪ್ಪಿಕೊಳ್ಳತಕ್ಕದ್ದು ಮತ್ತು ಅದನ್ನು ರಾಜ್ಯ ನೌಕರನಿಗೆ ತಿಳಿಸತಕ್ಕದ್ದು; ಮತ್ತು ಹಾಗೆ ಒಪ್ಪಿಕೊಂಡ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ರಾಜ್ಯ ನೌಕರರ ಸೇವಾ ರಿಜಿಸ್ಟ್ರರಿನಲ್ಲಿ ಅಥವಾ ಸೇವಾ ಪುಸ್ತಕದಲ್ಲಿ ಅಥವಾ ಯಾವುದೇ ಇತರ ಸೇವಾ ದಾಖಲೆಯಲ್ಲಿ ದಾಖಲಿಸತಕ್ಕದ್ದು ಅಥವಾ ದಾಖಲಿಸುವಂತೆ ಮಾಡತಕ್ಕದ್ದು.

1. 1977ರ ಅಧಿನಿಯಮ 22ರ ಮೂಲಕ 29.07.1977ರಿಂದ ಜಾರಿಗೆ ಬರುವಂತೆ ಸೇರಿಸಿದೆ.

ಪರಂತು ¹[ರಾಜ್ಯ ನೌಕರನಾದ ತರುವಾಯ]¹ ಅವನು ಅನುಚ್ಛೇದ 235ರ ಮೇರೆಗೆ ಉಚ್ಚನ್ಯಾಯಾಲಯದ ನಿಯಂತ್ರಣಕ್ಕೊಳಪಟ್ಟಿದ್ದರೆ ಆ ರಾಜ್ಯ ನೌಕರನ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಸಿವಿಲ್ ನ್ಯಾಯಾಲಯದ ಡಿಕ್ರಿಯು ಖಚಿತಪಡಿಸಿದ್ದರೆ ಹಾಗೆ ಖಚಿತವಾದ, ಅದು ಈ ಅಧಿನಿಯಮವು ಪ್ರಾರಂಭವಾಗುವುದಕ್ಕೆ ಮುಂಚೆ ಅಂತಿಮವಾದುದಾಗಿದ್ದರೆ ಅಂಥ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಒಪ್ಪಿಕೊಳ್ಳತಕ್ಕದ್ದು ಮತ್ತು ಆ ರಾಜ್ಯ ನೌಕರನ ಸೇವಾ ರಿಜಿಸ್ಟ್ರರಿನಲ್ಲಿ ಅಥವಾ ಪುಸ್ತಕದಲ್ಲಿ ಅಥವಾ ಯಾವುದೇ ಇತರ ದಾಖಲೆಯಲ್ಲಿ ದಾಖಲಿಸತಕ್ಕದ್ದು ಅಥವಾ ದಾಖಲಿಸುವಂತೆ ಮಾಡತಕ್ಕದ್ದು:

1. 1977ರ ಅಧಿನಿಯಮ 22ರ ಮೂಲಕ 29.07.1977ರಿಂದ ಜಾರಿಗೆ ಬರುವಂತೆ ಸೇರಿಸಿದೆ.

¹[ಮತ್ತು ಪರಂತು ರಾಜ್ಯ ನೌಕರನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೆ ಅಥವಾ ಅದಕ್ಕೆ ತತ್ಸಮಾನವಾದ ಯಾವುದೇ ಇತರ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೆ ಅಂಥ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದನ್ನು ತೋರಿಸಲು ಪ್ರಮಾಣಪತ್ರದಲ್ಲಿ ನಮೂದಾಗಿರುವ ಜನ್ಮ ದಿನಾಂಕವನ್ನೇ ಮತ್ತು ವಯಸ್ಸನ್ನೇ ಅವನ ಜನ್ಮ ದಿನಾಂಕವೆಂದು ಮತ್ತು ವಯಸ್ಸೆಂದು ಒಪ್ಪಿಕೊಳ್ಳತಕ್ಕದ್ದು]¹

1. 1982 ರ ಅಧಿನಿಯಮ 22ರ ಮೂಲಕ 25.05.1982 ರಿಂದ ಜಾರಿಗೆ ಬರುವಂತೆ ಸೇರಿಸಿದೆ.

¹[ಮತ್ತೂ ಪರಂತು (1)ನೇ ಉಪ- ಪ್ರಕರಣದ ಮೇರೆಗೆ ಮತ್ತು (2)ನೇ ಉಪ- ಪ್ರಕರಣದ ಮೇರೆಗೆ ನೇಮಕ ಪ್ರಾಧಿಕಾರದ ಅಧಿಕಾರಗಳನ್ನು ಸಂವಿಧಾನದ 235ನೇ ಅನುಚ್ಛೇದದ ಮೇರೆಗೆ ಉಚ್ಚನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುವ ರಾಜ್ಯ ನೌಕರನಿಗೆ ಸಂಬಂಧಪಟ್ಟಂತೆ ಉಚ್ಚನ್ಯಾಯಾಲಯವು ಚಲಾಯಿಸತಕ್ಕದ್ದು.]¹

1. 1984ರ ಅಧಿನಿಯಮ 13ರ ಮೂಲಕ 19.04.1984 ರಿಂದ ಜಾರಿಗೆ ಬರುವಂತೆ ಸೇರಿಸಿದೆ.

(3) ಉಪ-ಪ್ರಕರಣ (1)ರಲ್ಲಿ ಮತ್ತು (2)ರಲ್ಲಿ ಏನೇ ಒಳಗೊಂಡಿದ್ದರೂ, ಈ ಅಧಿನಿಯಮದ ಪ್ರಾರಂಭದ ದಿನಾಂಕಕ್ಕೂ ಮುಂಚೆ ಜಾರಿಯಲ್ಲಿದ್ದ ನಿಯಮಗಳಿಗೆ ಅನುಸಾರವಾಗಿ ಆತನ ಸೇವಾ ರಿಜಿಸ್ಟ್ರಿನಲ್ಲಿ ಅಥವಾ ಸೇವಾ ಪುಸ್ತಕದಲ್ಲಿ ಅಥವಾ ಇತರ ಯಾವುದೇ ದಾಖಲೆಯಲ್ಲಿ ಒಪ್ಪಿಕೊಂಡಿದ್ದ ಮತ್ತು ದಾಖಲಿಸಿದ್ದ ಆ ರಾಜ್ಯ ನೌಕರನ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು (2)ನೇ ಉಪ-ಪ್ರಕರಣದಲ್ಲಿ ಹೇಳಿರುವ ಸೇವಾ ರಿಜಿಸ್ಟ್ರಿನಲ್ಲಿ ಅಥವಾ ಸೇವಾ ಪುಸ್ತಕದಲ್ಲಿ ಅಥವಾ ಇತರ ಯಾವುದೇ ಸೇವಾ ದಾಖಲೆಯಲ್ಲಿ ಒಪ್ಪಿಕೊಂಡಿದ್ದ ಮತ್ತು ದಾಖಲಿಸಿದ್ದ, ವಯಸ್ಸೆಂದು ಮತ್ತು ಜನ್ಮ ದಿನಾಂಕವೆಂದು ಪರಿಭಾವಿಸತಕ್ಕದ್ದು.

(4) ಒಪ್ಪಿಕೊಂಡಿದ್ದ ಮತ್ತು ದಾಖಲಿಸಿದ್ದ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಅಥವಾ (2)ನೇ ಉಪ-ಪ್ರಕರಣದ ಮೇರೆಗೆ ಅಥವಾ ಸಂದರ್ಭಾನುಸಾರ (3)ನೇ ಉಪ-ಪ್ರಕರಣದ ಮೇರೆಗೆ ಸೇವಾ ರಿಜಿಸ್ಟ್ರರ್ ನಲ್ಲಿ ಅಥವಾ ಸೇವಾ ಪುಸ್ತಕದಲ್ಲಿ ಅಥವಾ ಯಾವುದೇ ಇತರ ಸೇವಾ ದಾಖಲೆಯಲ್ಲಿ ಒಪ್ಪಿಕೊಳ್ಳಲಾಗಿದೆಯೆಂದು ಮತ್ತು ದಾಖಲಿಸಲಾಗಿದೆಯೆಂದು ಪರಿಭಾವಿಸಿರುವ ವಯಸ್ಸನ್ನು ಅಥವಾ ದಾಖಲಿಸಿದ್ದ ಜನ್ಮ ದಿನಾಂಕವನ್ನು 5ನೇ ಪ್ರಕರಣದ ಮೇರೆಗೆ ಏನಾದರೂ ಬದಲಾವಣೆ ಮಾಡಿದ್ದರೆ, ಅದಕ್ಕೆ ಒಳಪಟ್ಟು, ಸಂಬಂಧಪಟ್ಟ ರಾಜ್ಯ ನೌಕರನ ವಯೋನಿವೃತ್ತಿ ಮತ್ತು ನಿವೃತ್ತಿ ಸೇರಿದಂತೆ ಸೇವಾ ಷರತ್ತುಗಳಿಗೆ ಸಂಬಂಧಿಸಿದ ಎಲ್ಲಾ ಉದ್ದೇಶಗಳಿಗಾಗಿ ಅನ್ವಯವಾಗತಕ್ಕದ್ದು.

4. ಈ ಅಧಿನಿಯಮದ ಮೇರೆಗೆ ಮಾರ್ಪಾಟು ಮಾಡುವುದರ ಹೊರತು ವಯಸ್ಸನ್ನು ಮಾರ್ಪಾಟು ಮಾಡಲು ನಿಷೇಧ.- ಯಾವುದೇ ಕಾನೂನಿನಲ್ಲಿ ಅಥವಾ ಮತ್ತು ಯಾವುದೇ ನ್ಯಾಯಾಲಯದ ತೀರ್ಪಿನಲ್ಲಿ ಡಿಕ್ರಿಯಲ್ಲಿ ಅಥವಾ ಇತರ ಪ್ರಾಧಿಕಾರದ ಆದೇಶದಲ್ಲಿ ಏನೇ ಒಳಗೊಂಡಿದ್ದರೂ, ಒಪ್ಪಿಕೊಂಡಿದ್ದ ಅಥವಾ ದಾಖಲಿಸಿದ್ದ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಅಥವಾ 3ನೇ ಪ್ರಕರಣದ ಮೇರೆಗೆ ಅವನ ಸೇವಾ ರಿಜಿಸ್ಟ್ರರ್ ನಲ್ಲಿ ಅಥವಾ ಸೇವಾ ಪುಸ್ತಕದಲ್ಲಿ ಅಥವಾ ಯಾವುದೇ ಇತರ ದಾಖಲೆಯಲ್ಲಿ ಒಪ್ಪಿಕೊಂಡಿದ್ದ ಅಥವಾ ದಾಖಲಿಸಿದ್ದ ಅಥವಾ ಒಪ್ಪಿಕೊಳ್ಳಲಾಗಿದೆಯೆಂದು ಅಥವಾ ದಾಖಲಿಸಲಾಗಿದೆಯೆಂದು ಪರಿಭಾವಿಸಿದ್ದ. ಆ ರಾಜ್ಯ ನೌಕರನ ವಯಸ್ಸಿನಲ್ಲಿ ಅಥವಾ ಜನ್ಮ ದಿನಾಂಕದಲ್ಲಿ ರಾಜ್ಯ ನೌಕರನಾಗಿ ಅವನ ಸೇವಾ ಷರತ್ತುಗಳಿಗೆ ಅದು ಸಂಬಂಧಪಡುವಷ್ಟರ ಮಟ್ಟಿಗೆ, 5ನೇ ಪ್ರಕರಣದ ಮೇರೆಗೆ ಹೊರತು ಯಾವುದೇ ಮಾರ್ಪಾಟು ಮಾಡತಕ್ಕದ್ದಲ್ಲ.

5. ರಾಜ್ಯ ನೌಕರರ ವಯಸ್ಸಿನಲ್ಲಿ ಮತ್ತು ಜನ್ಮ ದಿನಾಂಕದಲ್ಲಿ ಮಾರ್ಪಾಟು ಮಾಡುವುದು.- (1) ಉಪ-ಪ್ರಕರಣ (2)ಕ್ಕೆ ಒಳಪಟ್ಟು ರಾಜ್ಯ ಸರ್ಕಾರವು, ರಾಜ್ಯ ನೌಕರನ ಸೇವಾ ರಿಜಿಸ್ಟ್ರರ್ ನಲ್ಲಿ ಅಥವಾ ಸೇವಾ ಪುಸ್ತಕದಲ್ಲಿ ಅಥವಾ ಯಾವುದೇ ಇತರ ಸೇವಾ ದಾಖಲೆಯಲ್ಲಿ ದಾಖಲಿಸಲಾಗಿದೆಯೆಂದು ಅಥವಾ ದಾಖಲಿಸಲಾಗಿದೆಯೆಂದು ಪರಿಭಾವಿಸಿದ್ದ ಆತನ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ವಿಚಾರಣೆ ಮಾಡಿದ ನಂತರ ಯಾವುದೇ ಕಾಲದಲ್ಲಿ ಮಾರ್ಪಾಟು ಮಾಡಬಹುದು;

ಪರಂತು ¹[ರಾಜ್ಯ ನೌಕರನಾದ ನಂತರ]¹ ಆತನು ಸಿವಿಲ್ ನ್ಯಾಯಾಲಯದ ಡಿಕ್ರಿಯನ್ನು ಪಡೆದುಕೊಂಡಿದ್ದರೆ ಅದಕ್ಕೆ ಅನುಸಾರವಾಗಿ ಒಪ್ಪಿಕೊಂಡಿದ್ದ ಅಥವಾ ದಾಖಲಿಸಿದ್ದ ಅಥವಾ ಸೇವಾ ರಿಜಿಸ್ಟ್ರಿನಲ್ಲಿ ಅಥವಾ ಸೇವಾ ಪುಸ್ತಕದಲ್ಲಿ ಅಥವಾ ಯಾವುದೇ ಸೇವಾ ಇತರ ದಾಖಲೆಯಲ್ಲಿ ಆತನ

ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಒಪ್ಪಿಕೊಳ್ಳಲಾಗಿದೆಯೆಂದು ಮತ್ತು ದಾಖಲಿಸಲಾಗಿದೆಯೆಂದು ಪರಿಭಾಸಿದ್ದರೆ ಅಂಥ ಯಾವ ಮಾಪಾಟನ್ನೂ ಮಾಡತಕ್ಕದ್ದಲ್ಲ.

1. 1977ರ ಅಧಿನಿಯಮ 22 ಮೂಲಕ 29.07.1977 ರಿಂದ ಜಾರಿಗೆ ಬರುವಂತೆ ಸೇರಿಸಿದೆ.

ಮತ್ತು ಪರಂತು, ಸಂಬಂಧಪಟ್ಟ ರಾಜ್ಯ ನೌಕರರಿಗೆ ಆತನ ಅಹವಾಲನ್ನು ಹೇಳಿಕೊಳ್ಳಲು ಸೂಕ್ತ ಅವಕಾಶವನ್ನು ನೀಡದೆಯೇ ಯಾವ ಮಾಪಾಟನ್ನೂ ಮಾಡತಕ್ಕದ್ದಲ್ಲ.

(2) ಅವನ ವಯಸ್ಸನ್ನು ಮತ್ತು ಜನ್ಮ ದಿನಾಂಕವನ್ನು ಸೇವಾ ರಿಜಿಸ್ಟರಿನಲ್ಲಿ ಅಥವಾ ಪುಸ್ತಕದಲ್ಲಿ ಅಥವಾ ಯಾವುದೇ ಇತರ ಸೇವಾ ದಾಖಲೆಯಲ್ಲಿ ದಾಖಲಿಸಿದ್ದ ದಿನಾಂಕದಿಂದ ಮೂರು ವರ್ಷಗಳ ಒಳಗಾಗಿ ಅಥವಾ ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಒಂದು ವರ್ಷದ ಒಳಗಾಗಿ ಇದರಲ್ಲಿ ಯಾವುದು ನಂತರ ಬರುತ್ತದೋ, ಅಷ್ಟರೊಳಗಾಗಿ ಈ ಉದ್ದೇಶಕ್ಕಾಗಿ ಅರ್ಜಿಯನ್ನು ಸಲ್ಲಿಸದ ಹೊರತು ರಾಜ್ಯ ನೌಕರನಿಗೆ ಅನುಕೂಲವಾಗುವಂತೆ ಅಂಥ ಯಾವ ಮಾಪಾಟನ್ನೂ ಮಾಡತಕ್ಕದ್ದಲ್ಲ.

(3) ರಾಜ್ಯ ಸರ್ಕಾರವು, ಈ ಪ್ರಕರಣದ ಮೇರೆಗೆ ವಿಚಾರಣೆಯನ್ನು ಮಾಡುವ ಉದ್ದೇಶಕ್ಕಾಗಿ ಸೂಕ್ತವೆಂದು ತಾನು ಭಾವಿಸಬಹುದಾದಂಥ ಅಧಿಕಾರಿಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆ ಮೂಲಕ ನೇಮಕ ಮಾಡಬಹುದು;

ಪರಂತು, (1)ನೇ ಉಪ-ಪ್ರಕರಣದ ಮೇರೆಗೆ ಮತ್ತು ಈ ಉಪ-ಪ್ರಕರಣದ ಮೇರೆಗೆ ರಾಜ್ಯ ಸರ್ಕಾರದ ಅಧಿಕಾರಗಳನ್ನು,-

(i) ರಾಜ್ಯ ನೌಕರನು, ಸಂವಿಧಾನದ 235ನೇ ಅನುಚ್ಛೇದದ ಮೇರೆಗೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೊಳಪಟ್ಟಿದ್ದರೆ ನೌಕರನ ವಯಸ್ಸನ್ನು ಅಥವಾ ಜನ್ಮ ದಿನಾಂಕವನ್ನು ಮಾಪಾಟು ಮಾಡುವುದಕ್ಕೆ ಸಂಬಂಧಪಟ್ಟಂತೆ ಉಚ್ಚ ನ್ಯಾಯಾಲಯವು ಚಲಾಯಿಸತಕ್ಕದ್ದು; ಮತ್ತು

(ii) ರಾಜ್ಯ ನೌಕರನು ಅಧಿಕಾರಿಯಾಗಿದ್ದರೆ ಮತ್ತು ಉಚ್ಚ ನ್ಯಾಯಾಲಯದ ನೌಕರನಾಗಿದ್ದರೆ ನೌಕರನ ವಯಸ್ಸನ್ನು ಅಥವಾ ಜನ್ಮ ದಿನಾಂಕವನ್ನು ಮಾಪಾಟು ಮಾಡುವುದಕ್ಕೆ ಸಂಬಂಧಪಟ್ಟಂತೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಥವಾ ಮುಖ್ಯ ನ್ಯಾಯಾಧೀಶರು ನಿರ್ದೇಶಿಸಬಹುದಾದಂಥ ಇತರ ನ್ಯಾಯಾಧೀಶರು ಅಥವಾ ಅಧಿಕಾರಿಯು ಚಲಾಯಿಸತಕ್ಕದ್ದು.

(4) ಉಪ-ಪ್ರಕರಣದ (3) ರ ಮೇರೆಗೆ ನೇಮಕಗೊಂಡ ಅಧಿಕಾರಿಗೆ, ಈ ಮುಂದಿನ ವಿಷಯಗಳಿಗೆ ಸಂಬಂಧಪಟ್ಟಂತೆ ಎಂದರೆ,-

(ಎ) ಯಾರೇ ವ್ಯಕ್ತಿಯನ್ನು ಸಮನು ಮಾಡುವುದಕ್ಕೆ ಮತ್ತು ಅವನು ಹಾಜರಾಗುವಂತೆ ಒತ್ತಾಯ ಮಾಡುವುದಕ್ಕೆ ಹಾಗೂ ಪ್ರಮಾಣ ಮಾಡಿಸಿ ಅವನನ್ನು ಪರೀಕ್ಷಿಸುವುದಕ್ಕೆ;

(ಬಿ) ದಸ್ತಾವೇಜುಗಳನ್ನು ಪತ್ತೆ ಮಾಡುವಂತೆ ಹಾಗೂ ಅವುಗಳನ್ನು ಹಾಜರುಪಡಿಸುವಂತೆ ಅಗತ್ಯಪಡಿಸುವುದಕ್ಕೆ; ಮತ್ತು

(ಸಿ) ಅಭಿಡವಿಟ್ಟುಗಳಲ್ಲಿ ಸಾಕ್ಷ್ಯವನ್ನು ಸ್ವೀಕರಿಸುವುದಕ್ಕೆ;

(ಡಿ) ಯಾವುದೇ ನ್ಯಾಯಾಲಯದಿಂದ ಅಥವಾ ಕಛೇರಿಯಿಂದ ಯಾವುದೇ ಸಾರ್ವಜನಿಕ ದಾಖಲೆಯನ್ನು ಅಥವಾ ಆ ದಾಖಲೆಯ ಪ್ರತಿಯನ್ನು ತರಿಸಿಕೊಳ್ಳುವುದಕ್ಕೆ.

(ಇ) ಸಾಕ್ಷಿದಾರರುಗಳನ್ನು ಅಥವಾ ದಸ್ತಾವೇಜುಗಳನ್ನು ಪರೀಕ್ಷಿಸುವುದಕ್ಕಾಗಿ ಕಾರ್ಯಾಜ್ಞೆಗಳನ್ನು ಹೊರಡಿಸುವುದಕ್ಕೆ,

-ಸಿವಿಲ್ ಪ್ರಕ್ರಿಯಾ ಸಂಹಿತೆ, 1908 (1908ರ ಕೇಂದ್ರ ಅಧಿನಿಯಮ ಸಂಖ್ಯೆ 5)ರ ಮೇರೆಗೆ ದಾವೆಯನ್ನು ಅಧಿವಿಚಾರಣೆ ಮಾಡುತ್ತಿರುವಾಗ ಸಿವಿಲ್ ನ್ಯಾಯಾಲಯಕ್ಕೆ ಇರುವಂಥವೇ ಅಧಿಕಾರಗಳನ್ನು ಹೊಂದಿರತಕ್ಕದ್ದು.

(5) (ಎ) ಉಪ-ಪ್ರಕರಣ (3) ರ ಮೇರೆಗೆ ನೇಮಕಗೊಂಡ ಅಧಿಕಾರಿಯನ್ನು ಸಿವಿಲ್ ನ್ಯಾಯಾಲಯವೆಂದು ಪರಿಭಾವಿಸತಕ್ಕದ್ದು ಮತ್ತು ಭಾರತ ದಂಡ ಸಂಹಿತೆ, 1860 (1860ರ ಕೇಂದ್ರ ಅಧಿನಿಯಮ ಸಂಖ್ಯೆ:45)ರ 175ನೇ ಪ್ರಕರಣದಲ್ಲಿ, 178ನೇ ಪ್ರಕರಣದಲ್ಲಿ, 179ನೇ ಪ್ರಕರಣದಲ್ಲಿ, 180ನೇ ಪ್ರಕರಣದಲ್ಲಿ ಅಥವಾ 228ನೇ ಪ್ರಕರಣದಲ್ಲಿ ವಿವರಿಸಿರುವ ಯಾವುದೇ ಅಪರಾಧವನ್ನು, ಸದರಿ ಅಧಿಕಾರಿಯ ಸಮ್ಮುಖದಲ್ಲೇ ಮಾಡಿದಾಗ, ಆ ಅಪರಾಧದ ವಾಸ್ತವ ಸಂಗತಿಗಳನ್ನು ಮತ್ತು ದಂಡ ಪ್ರಕ್ರಿಯಾ ಸಂಹಿತೆ, 1973 (1974ರ ಕೇಂದ್ರ ಅಧಿನಿಯಮ ಸಂಖ್ಯೆ:2)ರಲ್ಲಿ ಹೇಳಿರುವಂತೆ ಆಪಾದಿತನ ಹೇಳಿಕೆಯನ್ನು ದಾಖಲಿಸಿದ ನಂತರ, ಅಧಿವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಮ್ಯಾಜಿಸ್ಟ್ರೇಟರಿಗೆ, ಪ್ರಕರಣವನ್ನು ರವಾನಿಸತಕ್ಕದ್ದು ಮತ್ತು ಅಂಥ ಪ್ರಕರಣವನ್ನು ಯಾರಿಗೆ ರವಾನಿಸಲಾಗಿದೆಯೋ ಆ ಮ್ಯಾಜಿಸ್ಟ್ರೇಟರು ಆ ಪ್ರಕರಣವನ್ನು ದಂಡ ಪ್ರಕ್ರಿಯಾ ಸಂಹಿತೆ, 1973ರ 346ನೇ ಪ್ರಕರಣದ ಮೇರೆಗೆ ಅದನ್ನು ರವಾನಿಸಿದ್ದರೆ ಹೇಗೆ ಆಪಾದಿತನ ವಿರುದ್ಧ ದೂರನ್ನು ವಿಚಾರಣೆ ಮಾಡುತ್ತಿದ್ದರೋ ಹಾಗೆಯೇ ವಿಚಾರಣೆ ಮಾಡಲು ಮುಂದುವರೆಯತಕ್ಕದ್ದು.

(ಬಿ) ಸದರಿ ಅಧಿಕಾರಿಯು ಮುಂದೆ ಇರುವ ಯಾವುದೇ ವ್ಯವಹಾರಗಳನ್ನು ಭಾರತ ದಂಡ ಸಂಹಿತೆ, 1860 (1860ರ ಕೇಂದ್ರ ಅಧಿನಿಯಮ ಸಂಖ್ಯೆ 45)ರ 193ನೇ ಪ್ರಕರಣದ ಮತ್ತು 228ನೇ ಪ್ರಕರಣದ ಅರ್ಥವ್ಯಾಪ್ತಿಯೊಳಗೆ ನ್ಯಾಯಿಕ ವ್ಯವಹಾರಗಳೆಂದು ಭಾವಿಸತಕ್ಕದ್ದು.

6. ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯ ನಿರ್ವೇಧ.- (1) ಈ ಅಧಿನಿಯಮದ ಮೇರೆಗೆ ತೀರ್ಮಾನಿಸಬೇಕಾದಂಥ ಯಾವುದೇ ಪ್ರಶ್ನೆಯನ್ನು ಇತ್ಯರ್ಥಗೊಳಿಸಲು, ತೀರ್ಮಾನಿಸಲು ಅಥವಾ ವ್ಯವಹರಿಸಲು ಯಾವುದೇ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇರತಕ್ಕದ್ದಲ್ಲ.

(2) ಈ ಅಧಿನಿಯಮದ ಮೇರೆಗೆ ಕೈಗೊಂಡ ಯಾವುದೇ ತೀರ್ಮಾನವನ್ನು ಯಾವುದೇ ಕಾನೂನು ನ್ಯಾಯಾಲಯದಲ್ಲಿ ಪ್ರಶ್ನಿಸತಕ್ಕದ್ದಲ್ಲ.

The above translation of the Karnataka State Servants (Determination of Age) Act, 1974 (Karnataka Act 22 of 1974) shall be authoritative text in the Kannada Language under sub-section (1) of section 6 of the Kannada Language Comprehensive Development Act, 2022 (Karnataka Act 13 of 2023).

THAAWARCHAND GEHLOT
GOVERNOR OF KARNATAKA

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
ಜಿ. ಶ್ರೀಧರ್
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ